

ಈ ದಸ್ತಾವೇಜು 15 ಪುಟಗಳನ್ನು ಒಳಗೊಂಡಿದೆ
ನೇ ಸಂಖ್ಯೆ 6908 ನೇ ಸಂಖ್ಯೆಯ ನೇ ಪುಟ

ಉ.ನೋ.ಅ

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ಬೆಲೆ : ರೂ. 2/-
(GST EXTRA)

ABSOLUTE SALE DEED

THIS DEED OF ABSOLUTE SALE OF PROPERTY (hereinafter referred to as the "Deed") is executed on 2nd day of December 2019 at Gauribidanur by:

- 1) **Sri. G. ASHWATHAPPA** (Adhaar No.876324645664)
son of Late Gangappa,
Aged about 61 years, (PAN.ABUPA0319F)
- 2) **Smt. PRABHAVATHI** (Adhaar No.651752996817)
wife of Sri.G.Ashwathappa
Aged about 55 years,

Both residing at No.231, Jai Maruthi Nagar, Mahalakshmi Layout, BBMP Ward No.43, Bangalore North Taluk, Bangalore-560086. Hereunder and hereinafter referred to as the '**VENDORS**', (which expression shall, wherever the context so requires or admits, mean and include, their respective heirs, representatives, attorneys, agents, successors and assigns) OF THE FIRST PART AND

IN FAVOUR OF:

Smt. SWAPNA KUMARI C. (Adhaar No. 432543550544)
wife of Sri.Maruthi Reddy M. H.
Aged about 36 years
Resident of Melya Village, Melya Post,
NagaragereHobli, Gauribidanur Taluk,
Chikkaballapura District, PIN - 561 208. PAN.AZFPS7452L

Hereunder and hereinafter referred to as the "**PURCHASER**" (which term unless repugnant to the context, shall mean and include, her successors-in-title, representatives, agents, attorneys, administrators and assigns) OF THE SECOND PART, witnessed as follows:

Swapna

G. Ashwappa
ಶ್ರೀ ಗಾಂತ್ರಿ




Print Date & Time : 02-12-2019 04:23:26 PM

ದಸ್ತಾವೇಜು ಸಂಖ್ಯೆ : 4908

ಸಬ್ ರಜಿಸ್ಟ್ರಾರ್ ಗೌರಿಬಿದನೂರು ರವರ ಕಛೇರಿಯಲ್ಲಿ ದಿನಾಂಕ 02-12-2019 ರಂದು 04:03:01 PM ಗಂಟೆಗೆ ಈ ಕೆಳಗೆ ವಿವರಿಸಿದ ಶುಲ್ಕದೊಂದಿಗೆ

ಕ್ರಮ ಸಂಖ್ಯೆ	ವಿವರ	ರೂ. ಪೈ
1	ನೋಂದಣಿ ಶುಲ್ಕ	20000.00
2	ಸ್ಯಾಂಪಿಂಗ್ ಫೀ	560.00
3	ಪರಿವರ್ತನಾ ಶುಲ್ಕ	35.00
4	ಪರಿಶೋಧನಾ ಶುಲ್ಕ	40.00
	ಒಟ್ಟು :	20635.00


ಶ್ರೀಮತಿ ಸ್ವಪ್ನ ಕುಮಾರಿ ಸಿ ಕೋ ಮಾರುತಿ ರೆಡ್ಡಿ ಎಂ ಹೆಚ್ ಇವರಿಂದ ಹಾಜರ ಮಾಡಲ್ಪಟ್ಟಿದೆ

ಹೆಸರು	ಫೋಟೊ	ಹೆಚ್ಚಿಟ್ಟನ ಗುರುತು	ಸಹಿ
ಶ್ರೀಮತಿ ಸ್ವಪ್ನ ಕುಮಾರಿ ಸಿ ಕೋ ಮಾರುತಿ ರೆಡ್ಡಿ ಎಂ ಹೆಚ್			

ಬರೆದುಕೊಟ್ಟಿದ್ದಾಗಿ ಒಪ್ಪಿರುತ್ತಾರೆ

ಉಪ ನೋಂದಣಾಧಿಕಾರಿ
ಗೌರಿಬಿದನೂರು

02 DEC 2019

ಕ್ರಮ ಸಂಖ್ಯೆ	ಹೆಸರು	ಫೋಟೊ	ಹೆಚ್ಚಿಟ್ಟನ ಗುರುತು	ಸಹಿ
1	ಸ್ವಪ್ನಕುಮಾರಿ ಸಿ . ಕೋ ಮಾರುತಿ ರೆಡ್ಡಿ ಎಂ ಹೆಚ್ (ಬರೆದುಕೊಂಡವರು)			
2	ಜಿ ಅಶ್ವತ್ಥಪ್ಪ ಬಿನ್ ಗಂಗಪ್ಪ (ಬರೆದುಕೊಂಡವರು)			

ಉಪ ನೋಂದಣಾಧಿಕಾರಿ
02 DEC 2019



WHEREAS the larger extent in Survey No.88/1A, measuring 5 acres 14 guntas and 11 guntas of 'A' kharab land, situated at Doddakurugodu Village, Kasaba Hobli, Gouribidanur Taluk, Chikkaballapur District, shall be hereinafter and hereinunder referred to as the 'Composite Property', the same was originally belonging to one Sri.Chikka Hanumaiah son of Pavagada Siddappa, which he had acquired through following two sale deeds;

1. Sale Deed dated:12-08-1958, registered vide document No.1586/1958-59 of Book-1, Volume-823, at Pages 57 to 59, in the office of the Sub Registrar, Gouribidanur, executed by Abdul Khadar Sabi. and
2. Sale Deed dated:16-11-1966, registered vide document No.2312/1966-67 of Book-1, Volume-1020, at Pages 120 to 122, in the office of the Sub Registrar, Gauribidanur, executed by Abdul Khadar Sabi.

Further the aforesaid Chikka Hanumaiah died on 27-08-1991, intestate leaving behind his wife Smt.Chikka Obakka and two sons namely; Dalappa and Lakshminarayanappa as his only legal heirs. Subsequently the khatha / mutation of the Survey No.83/1A, measuring 5 acres 14 guntas (Composite Property) has been transferred / registered in the name of Smt.Chikka Obakka, through inheritance vide IHR No.7/1996-97.

AND WHEREAS the aforesaid family members had entered into family partition on 28-03-2016 with their joint family properties including Survey No.83/1A, measuring 5 acres 14 guntas (Composite Property). The said partition Deed is registered vide document No.GBD-1-07559/2015-16 of Book-1, stored in CD No.GBDD122, in the office of the Sub Registrar, Gauribidanur. Under the said partition deed, the portion of composite Property measuring 2 acres 20 guntas

Swappa

G. Hanumaiah
ಶ್ರೀ ಹೆಚ್ ಎಸ್

ಕ್ರಮ ಸಂಖ್ಯೆ	ಹೆಸರು	ಫೋಟೋ	ಹೆಚ್ಚಿಟ್ಟಿರುವ ಗುರುತು	ಸಹಿ
3	ಪ್ರಭಾವತಿ . ಕೋಜಿ ಅಶ್ವತ್ಥಪ್ಪ (ಬರೆದುಕೊಡುವವರು)			ತ್ರಿಭಾವತಿ

ಅವ ಮೋಂದಣಿಧಿಕಾರಿ
ಗೌರಿಬದನೂರು
02 DEC 2019



was allotted to the share of Sri.Lakshminarayanappa son of Late Chikka Hanumaiah. Accordingly, the khatha/mutation of the aforesaid property has been transferred / registered in the name of Sri.Lakshminarayanappa vide Mutation register No.H26/2015-16, subsequent to the partition the aforesaid composite property has been bifurcated and assigned new survey number i.e., 83/25, measuring 2 acre 20 guntas, the same had recorded in the mutation vide M.R No.T89/2016-17. Further the said Sri.Lakshminarayanappa had sold an extent of 1 acre 20 guntas (out of above mentioned 2 acres 20 guntas) in favour of G. Ashwathappa son of Late Gangappa (the Vendor No.1 herein), the said sale deed dated 21-10-2016, vide registered document No.GBD-1-04536/2016-17 of Book-1, stored in the CD No.GBDD131, in the office of the Sub Registrar, Gouribidanur. Accordingly the khath / mutation of the said portion has been transferred in the name of G.Ashwathappa son of Late Gangappa, vide M R No. T6/2018-19.

AND WHEREAS the aforesaid Sri. G.Ashwathappa (the Vendor No.1 herein) had applied for the Survey /phodi for bifurcation of survey No.83/25, measuring 2 acres 20 guntas and same has been bifurcated into two portions i.e., 83/25 measuring, 1 acre and 83/26, measuring 1 acre 20 guntas. **The survey No.83/26, measuring 1 acre 20 guntas, shall be hereinafter and hereinunder referred to as the 'SCHEDULE PROPERTY'.**

AND WHEREAS the Vendors are the absolute owners of the Schedule Property and ever since the date of purchase, the Vendors herein are in peaceful

Gangappa

G.Ashwathappa
ಶ್ರೀ ಭಾವಿ

2 ನೇ ಪುಸ್ತಕದ 11908 ನೇ ಸಂಖ್ಯೆಯ 6 ನೇ ಪುಟ

ಉ.ನೋ.ಅ

ಗುರುತಿಸುವವರು

ಕ್ರಮ ಸಂಖ್ಯೆ	ಹೆಸರು ಮತ್ತು ವಿಳಾಸ	ಸಹಿ
1	ಹಂತರಾಜ್ ಡಿ ಬಿನ್ ನರಸಪ್ಪ ಹಿಂದೂಪುರ ಚೌನ್	೨೩೦೦ ಲಕ್ಷಾಬಿ
2	ಲಿಂಗರಾಜು ಬಿನ್ ಶಿವಣ್ಣ ಬಸವೇಶ್ವರ ನಗರ ಬೆಂಗಳೂರು	

ಉಪ ನಿರ್ದೇಶಕಾಧಿಕಾರಿ
ಸಬ್ ರೆಜಿಸ್ಟ್ರಾರ್
ಗೌರಿಬಿದನೂರು

02 DEC 2019




1 ನೇ ಪುಸ್ತಕದ ದಸ್ತಾವೇಜು
ನಂಬರ GBD-1-04908-2019-20 ಆಗಿ
ಸಿ.ಡಿ. ನಂಬರ GBDD393 ನೇ ಧರಲ್ಲಿ
ದಿನಾಂಕ 02-12-2019 ರಂದು ನೋಂದಾಯಿಸಲಾಗಿದೆ



ಉಪ ನಿರ್ದೇಶಕಾಧಿಕಾರಿ
ಗೌರಿಬಿದನೂರು

Designed and Developed by C-DAC, ACTS, Pune

02 DEC 2019



possession and enjoyment of the Schedule Property, without any manner of let or hindrance from any one. The Khatha/mutation of the Schedule Property stands in the name of Sri. G.Ashwathappa (the Vendor No.1 herein), vide Mutation register No.T6/2018-19 in the revenue records. The Vendors have been paying the taxes regularly with respect to the Schedule Property to the Revenue Authorities.

AND WHEREAS the Vendors to meet their urgent family and legal necessities have offered to sell the Schedule Property, **measuring 1 acre 20 guntas (one acre twenty guntas)** and the Purchaser has accepted the offer of the Vendors have agreed to purchase the Schedule Property on certain terms and conditions mutually agreed upon and the vendors have made the following representations and warranties:

- 1 That the Schedule Property is the absolute property of the Vendors herein and that they alone are entitled for the Schedule Property in the aforesaid manner and that they have the full power and legal authority to execute, deliver and perform the terms and conditions of Deed.
- 2 At the date hereof, the Vendors are in vacant physical possession and enjoyment of the Schedule Property and that their title to the Schedule Property is good, marketable and subsisting and no one else has any right, title, interest or share therein;
- 3 That there are no previous Sale and Purchase Agreement/s for the sale of the Schedule Property or part thereof, and that the Vendors have not

Suapra

G. Ashwathappa
ಶ್ರೀಗೌಡ

2ನೇ ಮಕ್ಕದ 11908ನೇ ಸಂಖ್ಯೆಯ 8ನೇ ಮಟ್ಟ
ಉ.ನೋ.ಅ

ಈ ದಾಖಲೆಯು ಹಾಗೂ
ಸಂಖ್ಯೆ 5(9) ರ



ಕರ್ನಾಟಕ ಸರ್ಕಾರ
ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Department of Stamps and Registration

ಪ್ರಮಾಣ ಪತ್ರ

1957 ರ ಕರ್ನಾಟಕ ಮುದ್ರಾಂಕ ಕಾಯ್ದೆಯ ಕಲಂ 10 ಎ ಅಡಿಯಲ್ಲಿಯ ಪ್ರಮಾಣ ಪತ್ರ

ಶ್ರೀಮತಿ ಸ್ವಪ್ನ ಕುಮಾರಿ ಸಿ , ಇವರು 113060.00 ರೂಪಾಯಿಗಳನ್ನು ನಿಗದಿತ ಮುದ್ರಾಂಕ ಶುಲ್ಕವಾಗಿ ಪಾವತಿಸಿರುವುದನ್ನು
ದೃಢೀಕರಿಸಲಾಗಿದೆ

ಪ್ರಕಾರ	ಮೊತ್ತ (ರೂ.)	ಹಣದ ಪಾವತಿಯ ವಿವರ
ಚೆಲನ್	10000.00	Challan No CR1119003000016513 Rs.10000/- dated 02-Dec-2019
ನಗದು ರೂಪ	60.00	
ಚೆಲನ್	103000.00	Challan No CR1119003000016513 Rs.103000/- dated 02-Dec-2019
ಒಟ್ಟು : 113060		

ಸ್ಥಳ : ಗೌರಿಬಿದನೂರು

ದಿನಾಂಕ : 02-12-2019

ಉಪನೋಂದಣಿ ಮತ್ತು ಮುದ್ರಾಂಕ ಇಲಾಖೆ
ಉಪ ನೋಂದಣಿ ಇಲಾಖೆ
(ಗೌರಿಬಿದನೂರು)
ಗೌರಿಬಿದನೂರು

Designed and Developed by C- DAC ,ACTS Pune.

02 DEC 2019

2ನೇ ಮಸ್ತಾದ 11908ನೇ ಸಂಖ್ಯೆಯ 1ನೇ ಪ
ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

**The Karnataka State Registration and Stamps Department
Official's Multipurpose Co-Operative Society Ltd.**

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ಬೆಲೆ : ರೂ. 2/-
(GST EXTRA)

-5-

- entered into any agreement for lease or development or arrangement for the transfer of the Schedule Property or any part thereof of or gifted the Schedule Property to any persons, which is still subsisting and there is no encumbrance(s) and/or mortgage(s), claim(s) and/or interest(s) by any other person(s) against the Schedule Property or any part thereof;
- 4 That there are no tenancy claims in regard to the Schedule Property under the Karnataka Land Reforms Act and that there are no restrictions in any other law enacted or violation of the provisions of any law;
 - 5 At the date hereof all the quit rents and other outgoings due and payable on the Schedule Property have been duly paid and that all conditions affecting the Schedule Property, whether expressed or implied, have been duly complied with by the Vendors and the Vendors have not done or suffered to be done or omitted any act, matter or thing in or respecting the Schedule Property which may render the same liable to forfeiture or which may contravene the provisions of any legislation now or hereinafter in force affecting the Schedule Property;
 - 6 The Vendors do not have any pending liabilities with regard to income tax, wealth tax, gift tax or any other tax, which would affect her title to the Schedule Property;
 - 7 That there are no restrictions under any law for transfer/convey the Schedule Property and the same is not granted land granted to person/s belonging to Scheduled Caste and Scheduled Tribe;

Swapna

ಪ್ರತಿಪಾಲಕರು
ಪ್ರತಿಪಾಲಕರು




- 8 There are no pending suits, legal proceedings or claims against the Vendors that may affect in any way the Vendors' title to or right to dispose of the Schedule Property and there is no impediment relating to the sale of the Schedule Property under any law, order, decree or contract or arbitration award.
- 9 No notice from the Government or any local planning authority, K.I.A.D.B, KHB, local body, under Town Planning Act or any other legislative enactments, Government ordinances, order or notification or any erstwhile authority that was in existence (including any notice for acquisition or requisition of the Schedule Property hereby agreed to be sold or any part thereof) has been received by or served upon the Vendors or any person intended or any predecessor in title in the Schedule Property;
- 10 That there are no easements, quasi-easements, rights, exceptions or other similar matters, whether or not apparent on inspections or disclosed in any of the documents referred to in this Deed;

The Purchaser acting upon the representations and warranties of the Vendors to be true and correct has agreed to purchase the Schedule Property free from all encumbrances and with vacant possession for the purchase price upon the terms and subject to the conditions set forth below.

Swarna.

Swarna
ಶ್ರೀ ರಾಜೇಶ್



-7-

NOW THIS DEED WITNESSETH AS FOLLOWS: -

1.1 PURCHASE PRICE / SALE CONSIDERATION

1.1 That in pursuance of an agreement for a consideration of the purchase price of Rs.20,00,000/- (Rupees Twenty Lakhs only) paid by the Purchaser to the Vendors, the receipt of which the Vendors hereby accept and acknowledge and the Vendors hereby grant, transfer and convey UNTO the Purchaser, BY WAY OF SALE, the Schedule Property, with all rights, easements and privileges appurtenant thereto, TO HAVE AND TO HOLD the same, as the absolute owner thereof.

1.2 The Purchaser has paid the sale consideration of Rs.20,00,000/- (Rupees Twenty Lakhs only) to the Vendors in the following manner:-

- a) Amount paid vide DD /Bankers Cheque No.111286, Rs. 10,00,000-00 dated:30-11-2019, drawn on State Bank of India, Bommanahalli, Bangalore, favoring the Vendor No.1 herein.
- b) Amount paid vide DD /Bankers Cheque No.111287, Rs.10,00,000-00 dated:30-11-2019, drawn on State Bank of India, Bommanahalli, Bangalore, favoring the Vendor No.1 herein.

Total Rs.20,00,000-00

The Vendors do hereby admit and acknowledge the receipt of the full sale consideration paid to them in the aforesaid manner as per their request,

Swapna

G. Anuragappa
ಪ್ರತಿಭಾ
ಪ್ರತಿಭಾ

2ನೇ ಮಸ್ತಾದಿ 4908 ನೇ ಸಂಖ್ಯೆಯಲ್ಲಿ 2ನೇ ಮುಖ

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
 This sheet can be used for any document

ಬೆಲೆ : ರೂ. 2/-
 (GST EXTRA)

-8-

instruction and authorization; and they hereby acquit the Purchaser from payment of any consideration for conveyance / transfer of the Schedule Property.

2.0 FURTHER ASSURANCE

2.1 The Vendors and all persons having or lawfully or equitably claiming any estate, right, title or interest at law or in equity in the Schedule Property hereby granted, conveyed, transferred and assured or any part thereof by, from, under or in trust of them, the Vendors shall and will from time to time and at all times hereafter at the request of the Purchaser do and execute or cause to be done and executed all such further and other lawful and reasonable acts, deeds, things, conveyances and assurances in law whatsoever for the better, further and more perfectly and absolutely granting unto and to the use of the Purchaser in the manner aforesaid as shall or may be reasonably required by the Purchaser assuring the Schedule Property and every part thereof hereby granted, conveyed, transferred and assured unto and to the use of the Purchaser in the manner aforesaid.

2.2 The Vendors doth so far as relates to their own acts and deeds doth hereby covenant with the Purchaser that the Vendors have not at any time heretofore made, done, executed, omitted or knowingly or willingly permitted, suffered or been party or privy to any act, deed, matter or thing whereby or by reason or means whereof they are prevented from conveying, transferring and / or assuring the Schedule Property in the manner aforesaid or whereby or by

Swarna

Dr. Anurag
 ಪ್ರಭಾಕರ್



5.0 INDEMNITY

5.1 The Vendors shall at all times indemnify and keep indemnified the Purchaser against all losses, damages, costs, charges and expenses if any, suffered by reason of any defect in the clear, free and subsisting title of the Vendors, suppression of facts or violation of provisions of law; or by breach of the covenants herein above contained or if any proceedings commenced by any person/s or by any statutory authorities.

6.0 PROPERTY TAX AND KHATHA

6.1 The Vendors hereby assures the Purchaser that all taxes, fees, cess due to the Revenue Authorities have been paid by the Vendors herein. However, if any such are found to be due as on the date of this Deed, the same to be paid by the Vendors to the concerned Authorities.

6.2 The Purchaser shall pay all charges from this day with respect to the Schedule Property to the Revenue Authorities, and from this day get the khatha of the Schedule Property registered in her name at her own cost and expenses with the Revenue Authorities.

7.0 STAMP DUTY AND REGISTRATION CHARGES

7.1 The stamp duty, registration charges and other expenses relating to the registration of this Deed is borne and paid by the Purchaser herein.

Swapna.

G. Anurappa
ಅನುರಾಪ್ಪ



Print Date/Time: Monday, 2 December, 2019 - 4:58:54PM

ಕರ್ನಾಟಕ ಸರ್ಕಾರ

ಆರ್ಜಿ ಸಂಖ್ಯೆ : 14,203

ಪ್ರಮಾಣಪತ್ರದ ಸಂಖ್ಯೆ : 111,742

ಪ್ರವೃತ್ತಿ ಸಂಖ್ಯೆ 15 (148ನೇ ನಿಯಮ)

ಕೆಳಗೆ ತಿಳಿಸಿದ ಆಸ್ತಿಯ ಸಂಬಂಧದಲ್ಲಿ ಬುಡ್ಡಾಬರಗಲು ಏನಾದರೂ ಇದ್ದರೆ, ಮತ್ತು ನೋಂದಣಿಯಾದ ಕ್ರಮಗಳ ವಿವರಗಳ ಬಗ್ಗೆ ಎಲ್ಲವೂ ಪ್ರಮಾಣಪತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸಲಾಗಿದೆ (ಅರ್ಜಿಯಲ್ಲಿ ಹೇಳಿದಂತೆ ತಿಳಿಸಬೇಕು ಮತ್ತು ವಿವರಿಸಬೇಕು)
Details of Property: Properties situated in: Doddakurugodu having , Survey No - 0 :

ಮೇಲೆ ತಿಳಿಸಿದ ಆಸ್ತಿಯ ವಿವರಗಳನ್ನು 02/12/2019 ರಿಂದ 02/12/2019 ರವರೆಗೆ 1 ರಲ್ಲಿ ಸೂಚಿಸಲ್ಪಟ್ಟವನ್ನು ಶೋಧನೆ ನಡೆಸಲಾಯಿತು ಮತ್ತು ಈ ಶೋಧನೆಯಿಂದ ಕೆಳಗೆ ತಿಳಿಸಿದ ಕ್ರಮಗಳು ಹಾಗೂ ಬುಡ್ಡಾಬರಗಲು ಕಂಡುಬಂದವೆಂಬುದನ್ನು ಈ ಮೂಲಕ ಪ್ರಮಾಣೀಕರಿಸುತ್ತೇನೆ.

ಕ್ರಮಾಂಕ	(ಎ) ಆಸ್ತಿಯ ವಿವರ	ನಿರ್ವಹಣಾ ಜಾರಿಯ ದಿನಾಂಕ	(ಬಿ) ದಸ್ತಾವೇಜಿನ ಸ್ವರೂಪ ಮತ್ತು ಮೊತ್ತ (in Rs)	ಹೆಚ್ಚುವರಿ ವಿವರ		ಸಂಪುಟ	ಪುಟ	ದಸ್ತಾವೇಜಿನ ಉಲ್ಲೇಖ
				ಬರೆಯಲ್ಪಟ್ಟವರು	ಬರೆಯಬೇಕಾದವರು			
(1)	(2)	(3)	(4)	(5)	(6)	(7)	(8)	(9)
	Village Name: ದೊಡ್ಡಕುರುಗೋಡು Property Schedule Description: (LAND MARK)Department / Property Type: BHOOMI / Agriculture Land, Index-II Village: Doddakurugodu, Hobli Name: Kasaba Hobli, Area Name: Doddakurugodu Village Bangalore -Hindupur Main Road Sy No , Measurement: 60 Gunta (Schedule A:) ಗೌರಿಬಿದನೂರು ತಾ ಕೆಸಬಾ ಹೋಬಳಿ ದೊಡ್ಡಕುರುಗೋಡು ಗ್ರಾಮದ ಸ ನಂ 83/26 ರಲ್ಲಿ 1-20-00 ಗುಂಟೆ ಜಮೀನು (EAST)ಬೆಂಗಳೂರು-ಹಿಂದುಪುರ ರಸ್ತೆ (WEST) ಸ ನಂ 83/1ಬಿ ರ ಜಮೀನು (SOUTH) ಸ ನಂ 83/25 ರ ಜಮೀನು (NORTH) ಸ ನಂ 83/24 ರ ಜಮೀನು (Note:)	02/12/2019	ಕ್ರಿಯಾ Market Value 1,950,000.00 Consideration 2,000,000.00	(1)ಜಿ ಅಕ್ಷಿಪ್ಪೆ Additional Details: Category:PRV, Relationship:- Relative:ಗಂಗಪ್ಪ, Transacted Area:1 Gunta,20 FGunta 0.00 . (2)ಪ್ರಭುವತಿ	(1)ಪ್ರಭುವತಿ Additional Details: Category:- Relationship:ಹೋ. Relative:ಮಾಡು ರಬ್ಬಿ ಎಂ ಹೆಚ್.	GBDD393	16	GBD-1-04908-2019-20

File - NA

Developed by C-DAC, ACIS, Pune